



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

| | | |
|-----------------------|---|--------------------|
| ಭಾಗ - ೩ Part - III | ಬೆಂಗಳೂರು, ಶುಕ್ರವಾರ, ೨೦, ನವೆಂಬರ್, ೨೦೨೦(ಕಾರ್ತಿಕ, ೨೯, ಶಕವರ್ಷ ೧೯೪೨) Bengaluru, FRIDAY, 20, NOVEMBER, 2020(Karthika, 29, ShakaVarsha 1942) | ನಂ. ೫೬೬ No. 566 |
|-----------------------|---|--------------------|

ಕರ್ನಾಟಕ ಸರ್ಕಾರ
ನಗರಾಭಿವೃದ್ಧಿ ಇಲಾಖೆ
ಅಧಿಸೂಚನೆ

ಸಂಖ್ಯೆ:ನಅಇ 16 ಎಂಎಲ್‌ಆರ್ 2019, ಬೆಂಗಳೂರು, ದಿನಾಂಕ 19.11.2020.

ಸರ್ಕಾರದ ಮಾರ್ಗಸೂಚಿ ಸಂಖ್ಯೆ:ನಅಇ 240 ಎಂಎಲ್‌ಆರ್ 2013, ದಿನಾಂಕ:18.12.2013 ಹಾಗೂ ತಿದ್ದುಪಡಿ ಆದೇಶ ಸಂಖ್ಯೆ:ನಅಇ 21 ಎಂಎಲ್‌ಆರ್ 2016 ದಿನಾಂಕ:09.02.2016ರಲ್ಲಿ ಸ್ಪಷ್ಟಪಡಿಸಿರುವಂತೆ, ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 13 ರನ್ವಯ (Karnataka Act 22 of 1964) ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯಾಖ್ಯೆ 13 ಶಾಸನ 2012, ಬೆಂಗಳೂರು, ದಿನಾಂಕ:30.08.2012 ರನ್ವಯ (Karnataka Act No. 32 of 2012) ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ಹುಳಿಯಾರು ಪಟ್ಟಣ ಪಂಚಾಯಿತಿಗೆ ವಾರ್ಡುವಾರು ಮೀಸಲಾತಿಯನ್ನು ನಿಗದಿಪಡಿಸಿ ಕರಡು ಅಧಿಸೂಚನೆಯನ್ನು ಕರ್ನಾಟಕ ವಿಶೇಷ ರಾಜ್ಯಪತ್ರ ಭಾಗ-III, ದಿನಾಂಕ:04.09.2019ರಂದು ಪ್ರಕಟಿಸಿ, ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಸದರಿ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಲಿಖಿತ ಮೂಲಕ ಸಲ್ಲಿಸಲು ಆಹ್ವಾನಿಸಲಾಗಿತ್ತು.

ಸದರಿ ರಾಜ್ಯ ಪತ್ರವನ್ನು ಪ್ರಕಟಿಸಿದ ದಿನಾಂಕದಂದು ಸಾರ್ವಜನಿಕಲರಿಗೆ ಲಭ್ಯವಾಗುವಂತೆ ಮಾಡಲಾಗಿದೆ.

ನಿಗದಿತ ಅವಧಿಯಲ್ಲಿ ಕೆಲವೊಂದು ಸಲಹೆಗಳು/ಆಕ್ಷೇಪಣೆಗಳು ಸ್ವೀಕೃತವಾಗಿದ್ದು, ಸದರಿ ಸಲಹೆ/ಆಕ್ಷೇಪಣೆಗಳನ್ನು ಪರಿಶೀಲಿಸಲಾಗಿದೆ.

ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 13ರನ್ವಯ (Karnataka Act 22 of 1964) ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ತುಮಕೂರು ಜಿಲ್ಲೆಯ ಹುಳಿಯಾರು ಪಟ್ಟಣ ಪಂಚಾಯಿತಿಯ ವಾರ್ಡುಗಳ ಮೀಸಲಾತಿಯನ್ನು ಈ ಕೆಳಕಂಡಂತೆ ನಿಗದಿಪಡಿಸಿದೆ.

1. ಹುಳಿಯಾರು ಪಟ್ಟಣ ಪಂಚಾಯಿತಿ ವಾರ್ಡುಗಳ ಸಂಖ್ಯೆ: 16 (ಹದಿನಾರು)
2. ಪ್ರತಿ ವಾರ್ಡುಗಳ ವ್ಯಾಪ್ತಿಯ ವಿವರಗಳನ್ನು ಅನುಬಂಧದ ಕಲಂ 3 ರಲ್ಲಿ ಸ್ಪಷ್ಟಪಡಿಸಲಾಗಿದೆ.
3. ಪ್ರತಿ ವಾರ್ಡಿಗೆ ತಲಾ ಒಂದು ಸ್ಥಾನವನ್ನು ಮೀಸಲಿಡಲಾಗಿದೆ.

4. ಪ್ರತಿ ವಾರ್ಡಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗ/ ಸಾಮಾನ್ಯ ಸ್ಥಾನವನ್ನು ಮತ್ತು ಆಯಾ ವರ್ಗದ ಮಹಿಳೆಯರ ಸ್ಥಾನವನ್ನು ಅನುಬಂಧದ ಕಲಂ 4 ರಲ್ಲಿ ನಿಗದಿಪಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಎ. ವಿಜಯಕುಮಾರ್)

ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ

ಅನುಬಂಧ

ಹುಳಿಯಾರು ಪಟ್ಟಣ ಪಂಚಾಯಿತಿ

| ಕ್ರ. ಸಂ | ವಾರ್ಡ್ ಸಂಖ್ಯೆ ಮತ್ತು ಹೆಸರು | ಚೆಕ್ಕುಬಂದಿ ಮತ್ತು ವಾರ್ಡಿಗೆ ಒಳಪಡುವ ಪ್ರದೇಶಗಳು | ಮೀಸಲಾತಿ |
|---------|---------------------------|--|-------------------------|
| 1 | 2 | 3 | 4 |
| 1 | ವಾರ್ಡ್ ನಂ 1 | ಪೂರ್ವ : ಪಟ್ಟಣ ಪಂಚಾಯಿತಿ ಗಡಿ ಹಾಗೂ ಬಳ್ಳಿಕಟ್ಟೆ ಗಡಿ. ಪಶ್ಚಿಮ : ಕಿಡ್ಲಿಶಾಲೆ, ಮಾರುತಿ ಶಾಲೆ ಉತ್ತರ : ಎನ್.ಹೆಚ್.234 ರಸ್ತೆಯಿಂದ ಬರುವ ದಕ್ಷಿಣ ಭಾಗ. ದಕ್ಷಿಣ : ಅಪ್ಪಸಾಬಿ ಅಣೆ. ಎಪಿಎಂಸಿ ಹಿಂಭಾಗ, ಬಸವೇಶ್ವರ ನಗರ, ಆಜಾದ್ ನಗರ, ಉರ್ದುಸ್ಕೂಲ್, ಬಸವೇಶ್ವರ ಸ್ಕೂಲ್, ತೆಂಗಿನ ನಾರಿನ ಕಾರ್ಖಾನೆ, ಪೆಟ್ರೋಲ್ ಬಂಕ್, ಶಾರದ ಸ್ಕೂಲ್, ಅಪ್ಪಸಾಬಿ ಅಣೆ. ಬಸವೇಶ್ವರ ನಗರ, ಕಿಡ್ಲಿ ಸ್ಕೂಲ್‌ನ ಪೂರ್ವ ಭಾಗದ ಮನೆಗಳು. ಮಾರುತಿ ಶಾಮಿಯಾನ ಕಟ್ಟಡ. | ಹಿಂದುಳಿದ ವರ್ಗ-ಎ (ಮಹಿಳೆ) |
| 2 | ವಾರ್ಡ್ ನಂ 2 | ಪೂರ್ವ: ಕಿಡ್ಲಿ ಸ್ಕೂಲ್ ಮಾರುತಿ ಸ್ಕೂಲ್ ಪಶ್ಚಿಮ: ನೀಲದಾಸಪ್ಪನವರ ಮನೆ ಹಾಗೂ ಸಾಬ್ ಜಾನ್ಸಾಬ್ ಸಾಬ್ ರ ಮನೆ ರಸ್ತೆ. ಉತ್ತರ: ಎನ್.ಹೆಚ್.234 ರಸ್ತೆಯಿಂದ ಬರುವ ದಕ್ಷಿಣ ಭಾಗ. ದಕ್ಷಿಣ: ಬಸವನ ತೊರೆ. ಕಿಡ್ಲಿಶಾಲೆ ಪಶ್ಚಿಮ ಭಾಗ, ಮಾರುತಿ ಶಾಮಿಯಾನ ಕಟ್ಟಡದ ಪಶ್ಚಿಮ ಭಾಗ, ನೂರಾನಿ ಮಸೀದಿ ರಸ್ತೆಯ ಉತ್ತರ ಭಾಗ, ಇಂದಿರಾಗಾಂಧಿ ಸ್ಕೂಲ್ ಉತ್ತರ ಹಾಗೂ ಪೂರ್ವ ಭಾಗ, ಇಂದಿರಾನಗರ, ಎಸ್.ಬಿ.ಐ.ಬ್ಯಾಂಕ್, ಕಿಡ್ಲಿಶಾಲೆ, ಮಹಮದ್ ಸಾಬ್‌ಜಾನ್‌ಸಾಬರ ಮನೆ ಮತ್ತು ರಬ್ಬಾನಿ ಟೈಲರ್ ಮನೆಯಿಂದ ಪೂರ್ವ ಭಾಗ. ಜಾಫರ್ ಸಾಬರ ಮನೆಯ ಪೂರ್ವ ಭಾಗ | ಸಾಮಾನ್ಯ |
| 3 | ವಾರ್ಡ್ ನಂ 3 | ಪೂರ್ವ: ಇಂದಿರಾಗಾಂಧಿ ಸ್ಕೂಲ್ ಹಾಗೂ ಮಹಮದ್ ರಫೀಕ್ ಮನೆ ಪಶ್ಚಿಮ: ಬೆಂಕಿ ಗಣೇಶ ದೇವಸ್ಥಾನದ ಹಿಂಭಾಗದ ರಸ್ತೆ ಬಾಲಾಜಿ ಟಾಕೀಸ್ ಕಾಂಪೌಂಡ್ ಪೂರ್ವ ಭಾಗ. ಉತ್ತರ: ಎನ್.ಹೆಚ್.234 ರಸ್ತೆಯಿಂದ ಬರುವ ದಕ್ಷಿಣ ಭಾಗ. ದಕ್ಷಿಣ: ಬಸವನ ತೊರೆ. | ಸಾಮಾನ್ಯ |

| | | | |
|---|-------------|--|-------------------|
| | | ಇಂದಿರಾಗಾಂಧಿ ಸ್ಕೂಲ್ ಮುಂಭಾಗದಿಂದ ಉತ್ತರದ ಕಡೆ ಹಾಗೂ ಪಶ್ಚಿಮದ ಕಡೆ, ಜಾಪರಾಬ್ ಮನೆ, ಮಹಮದ್‌ರಫಿಕ್ ಮನೆಯಿಂದ ಪಶ್ಚಿಮದ ಕಡೆ, ಬಾಲಾಜಿ ಟಾಕೀಸ್ ಕಾಂಪೌಂಡ್‌ನ ಪೂರ್ವಭಾಗ, ಬೀರದೇವರ ಕಟ್ಟೆಯ ಪೂರ್ವಭಾಗ, (ಡಾ ರಾಜ್‌ಕುಮಾರ್ ಮನೆ ರಸ್ತೆ) ಬೆಂಕಿಗಣೇಶ ದೇವಸ್ಥಾನದ ಪೂರ್ವಭಾಗ. ಬಸವನತೊರೆ, ಇಂದಿರಾನಗರ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಸರ್ಕಾರಿ ಉರ್ದು ಶಾಲೆ, ಅಂಗನವಾಡಿ ಕೇಂದ್ರ. | |
| 4 | ವಾರ್ಡ್ ನಂ 4 | ಪೂರ್ವ: ಬೆಂಕಿಗಣೇಶ ದೇವಸ್ಥಾನದ ಹಿಂಭಾಗ ಪಶ್ಚಿಮದ ಕಡೆ ಮನೆಗಳು ಹಾಗೂ ಬಾಲಾಜಿ ಟಾಕೀಸ್ ಕಾಂಪೌಂಡ್. ಪಶ್ಚಿಮ: ಡಿಸಿಸಿ ಬ್ಯಾಂಕ್ ಹಿಂಭಾಗದ ರಸ್ತೆಯ ಪೂರ್ವದ ಭಾಗದ ಮನೆಗಳು (ಬೀರದೇವರ ಕಟ್ಟೆಯ ರಸ್ತೆ). ಉತ್ತರ: ಎನ್.ಹೆಚ್.234 ರಸ್ತೆಯಿಂದ ಬರುವ ದಕ್ಷಿಣಭಾಗ. ದಕ್ಷಿಣ: ಬಸವನ ತೊರೆ. ಬಾಲಾಜಿ ಟಾಕೀಸ್ ಹಾಗೂ ಬೆಂಕಿಗಣೇಶದ ದೇವಸ್ಥಾನದ ಹಿಂಭಾಗದ ಮನೆಗಳು ಪಶ್ಚಿಮದ ಕಡೆ ಬಸವನತೊರೆವರೆಗೆ, ಡಿಸಿಸಿಬ್ಯಾಂಕ್ ಹಿಂಭಾಗದ ರಸ್ತೆಯ (ಬೀರದೇವರ ಕಟ್ಟೆಯ ರಸ್ತೆಯ ಪೂರ್ವ ಭಾಗದ ಮನೆಗಳು, ಇಂದಿರಾನಗರ. | ಹಿಂದುಳಿದ ವರ್ಗ - ಎ |
| 5 | ವಾರ್ಡ್ ನಂ 5 | ಪೂರ್ವ: ಡಿಸಿಸಿ ಬ್ಯಾಂಕ್ ಹಿಂಭಾಗದ ಬೀರದೇವರ ಕಟ್ಟೆ ರಸ್ತೆಯ ಪಶ್ಚಿಮ ಭಾಗ. ಪಶ್ಚಿಮ: ನಂದಿಹಳ್ಳಿ ರಸ್ತೆಯ ಪೂರ್ವ ಭಾಗ ಹಾಗೂ ಗಂಗಮಾಳಮ್ಮ ದೇವಸ್ಥಾನದ ಪಶ್ಚಿಮ ಭಾಗದ ಮನೆಗಳು. ಉತ್ತರ: ಎನ್.ಹೆಚ್.234 ರಸ್ತೆಯಿಂದ ಬರುವ ದಕ್ಷಿಣ ಭಾಗ. ದಕ್ಷಿಣ: ಬಸವತೊರೆ. ನಂದಿಹಳ್ಳಿ ರಸ್ತೆಯ ಪೂರ್ವಭಾಗದ ಮನೆಗಳು, ಜ್ಞಾನಜ್ಯೋತಿ ಸ್ಕೂಲ್, ಡಿಸಿಸಿಬ್ಯಾಂಕ್ ಹಿಂಭಾಗದ ರಸ್ತೆಯ ಪಶ್ಚಿಮ ಭಾಗದ ಮನೆಗಳು, ನಂದಿಹಳ್ಳಿ ರಸ್ತೆಯ ಗಂಗಮಾಳಮ್ಮ ದೇವಸ್ಥಾನದ ಅಕ್ಕಪಕ್ಕದ ಮನೆಗಳು (ಮುಳ್ಳುತಂತಿ) ಪಶ್ಚಿಮ ಹಾಗೂ ದಕ್ಷಿಣಭಾಗದ ಮನೆಗಳು, ಎಸ್.ಬಿ.ಐ.ಬ್ಯಾಂಕ್, ಕೆನರಾಬ್ಯಾಂಕ್, ವಿಜಯನಗರ ಬಡಾವಣೆ. | ಸಾಮಾನ್ಯ (ಮಹಿಳೆ) |
| 6 | ವಾರ್ಡ್ ನಂ 6 | ಪೂರ್ವ: ನಂದಿಹಳ್ಳಿ ರಸ್ತೆ ಪಶ್ಚಿಮ: ತಿಮ್ಮಾಪುರ ಕೆರೆಕೋಡಿಯ ದೊಡ್ಡಒಣಕಾಲುವೆಯ ಪೂರ್ವ ಭಾಗ. ಉತ್ತರ: ಎನ್.ಹೆಚ್.234 ರಸ್ತೆಯಿಂದ ಬರುವ ದಕ್ಷಿಣ ಭಾಗ. ದಕ್ಷಿಣ: ತಿಮ್ಮಾಪುರ ಕೆರೆಕೋಡಿ. ಪೊಲೀಸ್ ಸ್ಟೇಷನ್ ಹಿಂಭಾಗದ ಗಂಗಮಾಳಮ್ಮ ದೇವಸ್ಥಾನದ ಉತ್ತರ ಭಾಗದ ಮುಳ್ಳುತಂತಿಯ ಉತ್ತರ ಭಾಗ, ದೊಡ್ಡಒಣಕಾಲುವೆ ಹಾಗೂ ಎನ್.ಹೆಚ್.234 ರಸ್ತೆಯಿಂದ ಪೂರ್ವ ಹಾಗೂ ದಕ್ಷಿಣ ಭಾಗ, ಚರ್ಚ್, ಪೊಲೀಸ್ ಸ್ಟೇಷನ್, ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯ, ನಾಡಕಛೇರಿ, ಎಂಜಿಎಂ ಕಾನ್ವೆಂಟ್, ಪೊಲೀಸ್ ವಸತಿ ಗೃಹಗಳು, ತಿಮ್ಮಾಪುರ ಕೆರೆ ಕೋಡಿ. | ಪರಿಶಿಷ್ಟ ಪಂಗಡ |

| | | | |
|----|--------------|---|-------------------------|
| 7 | ವಾರ್ಡ್ ನಂ 7 | <p>ಪೂರ್ವ: ಬಸ್‌ಸ್ಟಾಂಡ್ ರಸ್ತೆ ಎನ್.ಹೆಚ್.150/ಎ (ಹಿರಿಯೂರು ರಸ್ತೆ).</p> <p>ಪಶ್ಚಿಮ: ದೊಡ್ಡ ಒಣಕಾಲುವೆ.</p> <p>ಉತ್ತರ: ವಾಸವಿ ಸ್ಕೂಲ್ ಕಾಂಪೌಂಡ್ ಮತ್ತು ವಾಸವಿ ಸ್ಕೂಲ್ ಮುಂಬಾಗದ ರಸ್ತೆ.</p> <p>ದಕ್ಷಿಣ: ಎನ್.ಹೆಚ್.234 ರಸ್ತೆಯಿಂದ ಬರುವ ಉತ್ತರ ಭಾಗ.</p> <p>ತಿಪಟೂರು ರಸ್ತೆಯ ಪೂರ್ವ ಭಾಗದಲ್ಲಿ ಡಾಬಾದಿಂದ ಉತ್ತರ ಭಾಗದ ಮನೆಗಳು, ದೊಡ್ಡ ಒಣಕಾಲುವೆಯ ಪೂರ್ವಭಾಗದ ಮನೆಗಳು, ವಾಸವಿಸ್ಕೂಲ್ ಕಾಂಪೌಂಡ್ ಮುಂಬಾಗದ ರಸ್ತೆಯ ದಕ್ಷಿಣ ಭಾಗ, ಎನ್.ಹೆಚ್.150/ಎ (ಹಿರಿಯೂರು ರಸ್ತೆ)ವರೆಗೆ, ಸೀತಾರಾಮ ಕಲ್ಯಾಣ ಮಂಟಪ, ಕನಕದಾಸ ಪ್ರೌಢಶಾಲೆ, ಕಾಳಿಕಾಂಬ ದೇವಸ್ಥಾನ ಶಾಮಿಲ್, ಪೆಟ್ರೋಲ್ ಬಂಕ್. ಎನ್.ಹೆಚ್.234 ಉತ್ತರದ ಭಾಗ.</p> | ಹಿಂದುಳಿದ ವರ್ಗ-ಬಿ |
| 8 | ವಾರ್ಡ್ ನಂ 8 | <p>ಪೂರ್ವ: ಹುಳಿಯಾರುಕೆರೆ ಹಾಗೂ ತಿಪಟೂರು ರಸ್ತೆಯ ಪಶ್ಚಿಮಭಾಗ ಹಾಗೂ ಡಾಬಾದಿಂದ ದಕ್ಷಿಣದ ಕಡೆಯಿರುವ ಪೂರ್ವಭಾಗದ ಮನೆಗಳು.</p> <p>ಪಶ್ಚಿಮ: ವಳಗೆರೆಹಳ್ಳಿ ಗಡಿ ಹಾಗೂ ಕೇಶವಾಪುರ ಗಡಿ.</p> <p>ಉತ್ತರ: ವೈ ಎಸ್ ಪಾಳ್ಯ ಮತ್ತು ತಮ್ಮಡಿಹಳ್ಳಿ ಗಡಿ.</p> <p>ದಕ್ಷಿಣ : ತಿಮ್ಮಾಪುರ ಗಡಿ.</p> <p>ವಳಗೆರೆಹಳ್ಳಿ ಹಾಗೂ ತೋಟದಮನೆಗಳು, ಕೇಶವಾಪುರ ಹಾಗೂ ತೋಟದಮನೆಗಳು, ತಿಪಟೂರು ರಸ್ತೆಯ ಪೂರ್ವ ಭಾಗದಲ್ಲಿನ ಡಾಬಾದಿಂದ ದಕ್ಷಿಣ ಭಾಗದ ಮನೆಗಳು ಹಾಗೂ ತಿಪಟೂರು ರಸ್ತೆಯ ಪಶ್ಚಿಮ ಭಾಗದ ಮನೆಗಳು, ಹೆಂಚಿನ ಕಾರ್ಖಾನೆ, ಕೆ.ಪಿ.ಟಿ.ಸಿ.ಎಲ್. ವಳಗೆರೆಹಳ್ಳಿ, ಸರ್ಕಾರಿ ಪ್ರಾಥಮಿಕ ಪಾಠಶಾಲೆ ಹಾಗೂ ಅಂಗನವಾಡಿ ಕೇಂದ್ರ. ಶನಿದೇವರ ದೇವಸ್ಥಾನ</p> | ಸಾಮಾನ್ಯ |
| 9 | ವಾರ್ಡ್ ನಂ 9 | <p>ಪೂರ್ವ: ಎನ್ ಹೆಚ್ 150(ಎ) ಹಿರಿಯೂರು ರಸ್ತೆ</p> <p>ಪಶ್ಚಿಮ: ಸುಬದಾರ್ ಪಾಳ್ಯ ಹಾಗೂ ಪಂಚಾಯಿತಿ ಗಡಿ.</p> <p>ಉತ್ತರ: ಕೆಂಕೆರೆ ಗಡಿ ಹಾಗೂ ಪಂಚಾಯಿತಿ ಗಡಿ.</p> <p>ದಕ್ಷಿಣ: ಹುಳಿಯಾರು ಕೆರೆ ಅಂಗಳ.</p> <p>ವೈ ಎಸ್ ಪಾಳ್ಯ ರಸ್ತೆಯ ಪೂರ್ವ ಮತ್ತು ಪಶ್ಚಿಮ ಭಾಗದ ಮನೆಗಳು, ವೈ ಎಸ್ ಪಾಳ್ಯದ ಹೊಸೂರು ಹಾಗೂ ಉರ್ದು ಶಾಲೆ, ಅಂಗನವಾಡಿ ಕೇಂದ್ರ, ಸರ್ಕಾರಿ ಪ್ರೌಢಶಾಲೆ, ಮಾತಾ ಚಾರಿಟಬಲ್ ಟ್ರಸ್ಟ್, ಗಣೇಶ ದೇವಸ್ಥಾನ, ಪಿಯು ಕಾಲೇಜು.</p> | ಸಾಮಾನ್ಯ |
| 10 | ವಾರ್ಡ್ ನಂ 10 | <p>ಪೂರ್ವ: ಸೋಮಜ್ಜನಪಾಳ್ಯ ಮತ್ತು ಕೆ ಸಿ ಪಾಳ್ಯ.</p> <p>ಪಶ್ಚಿಮ: ಎನ್.ಹೆಚ್.150/ಎ ರಸ್ತೆಯ ಪೂರ್ವಭಾಗ (ಹಿರಿಯೂರು ರಸ್ತೆ).</p> <p>ಉತ್ತರ: ಕೆಂಕೆರೆ ಮತ್ತು ಗೌಡಗೆರೆ ಗಡಿ ಹಾಗೂ ಪಟ್ಟಣ ಪಂಚಾಯಿತಿ ಗಡಿ</p> <p>ದಕ್ಷಿಣ: ಸೋಮಜ್ಜನಪಾಳ್ಯದ ರಸ್ತೆಯ ಉತ್ತರ ಭಾಗ.</p> <p>ಕೋಡಿಪಾಳ್ಯ, ಕಾಂಕಾಳಿ ಮತ್ತು ತುಳಜಾಭವಾನಿ ದೇವಸ್ಥಾನ ಸರ್ಕಾರಿ ಡಿಗ್ರಿ ಕಾಲೇಜು, ಲಿಂಗಪ್ಪನಪಾಳ್ಯ, ಕಾಮಶೇಟ್ಟಿಪಾಳ್ಯ, ರಾಮ ದೇವರ ದೇವಸ್ಥಾನ, ಬನಶಂಕರಿ ದೇವಸ್ಥಾನ, ಯಲ್ಲಮ್ಮದೇವರ ದೇವಸ್ಥಾನ, ಎಲ್.ಪಿ.ಎಸ್ ಸ್ಕೂಲ್, ಅಂಗನವಾಡಿ ಕೇಂದ್ರ.</p> | ಹಿಂದುಳಿದ ವರ್ಗ-ಎ (ಮಹಿಳೆ) |

| | | | |
|----|--------------|--|-------------------|
| 11 | ವಾರ್ಡ್ ನಂ 11 | <p>ಪೂರ್ವ: ಎನ್.ಹೆಚ್.234 (ಶಿರಾ ರಸ್ತೆ) ಹಾಗೂ ಪಟ್ಟಣ ಪಂಚಾಯಿತಿ ಗಡಿ.</p> <p>ಪಶ್ಚಿಮ: ಲಿಂಗಪ್ಪನಪಾಳ್ಯ ಹಾಗೂ ಎನ್. ಹೆಚ್. 150/ಎ (ಹಿರಿಯೂರು ರಸ್ತೆ).</p> <p>ಉತ್ತರ: ಕೆ.ಸಿ.ಪಾಳ್ಯ.</p> <p>ದಕ್ಷಿಣ: ಎನ್.ಹೆಚ್.234 ರಸ್ತೆಯ ಉತ್ತರ ಭಾಗ ಹಾಗೂ ಗಾಂಧಿಪೇಟೆಯ ಉತ್ತರ ಭಾಗ.</p> <p>ಸೋಮಜ್ಞನಪಾಳ್ಯ, ಕೆಂಚಾಂಬನಗರ, ಎನ್.ಹೆಚ್.234 ರಸ್ತೆಯ ಉತ್ತರ ಭಾಗ, ಅಮಾನಿಕೆರೆ, ಗಾಂಧಿಪೇಟೆಯ ಪಂಚಾಯಿತಿ ಮುಂಭಾಗದ ಪಶು ಆಸ್ಪತ್ರೆ ಮುಂಭಾಗದ ಅಮಾನಿಕೆರೆ ಮನೆಗಳು ಉತ್ತರದ ಭಾಗದ ಕಡೆ, ಸರ್ಕಾರಿ ಪ್ರಾಥಮಿಕ ಪಾಠಶಾಲೆ ಹಾಗೂ ಅಂಗನವಾಡಿ ಕೇಂದ್ರ, ಆಂಜನೇಯ ಸ್ವಾಮಿ ದೇವಾಲಯ, ಅಂತರಘಟ್ಟ ಅಮ್ಮನವರ ದೇವಾಲಯ, ಶಾಮಿಲ್,</p> | ಹಿಂದುಳಿದ ವರ್ಗ - ಎ |
| 12 | ವಾರ್ಡ್ ನಂ 12 | <p>ಪೂರ್ವ: ರಾಮ್ ಗೋಪಾಲ್ ಸರ್ಕಲ್</p> <p>ಪಶ್ಚಿಮ: ಎಡಿ ಕಾಲೋನಿ ರಸ್ತೆಯ ಪೂರ್ವ ಭಾಗದ ಮನೆಗಳು.</p> <p>ಉತ್ತರ: ದುರ್ಗಮ್ಮನ ದೇವಸ್ಥಾನದ ರಸ್ತೆಯ ದಕ್ಷಿಣ ಭಾಗ ಹಾಗೂ ಗಾಂಧಿಪೇಟೆ ರಸ್ತೆಯ ರಾಮ್ ಗೋಪಾಲ್ ಸರ್ಕಲ್ ರಸ್ತೆಯ ದಕ್ಷಿಣ ಭಾಗ.</p> <p>ದಕ್ಷಿಣ: ಎನ್.ಹೆಚ್.234 ರಸ್ತೆಯ ಉತ್ತರ ಭಾಗ</p> <p>ಎನ್.ಹೆಚ್.234 ರಸ್ತೆಯ ಉತ್ತರ ಭಾಗದ ಮನೆಗಳು, ಎಕೆಕಾಲೋನಿ ರಸ್ತೆಯ ಎರಡೂ ಕಡೆಯ ಮನೆಗಳು ಪೂರ್ವದಕಡೆ, ದುರ್ಗಮ್ಮನ ಗುಡಿ ಬೀದಿಯಿಂದ ಕೇಶವಾ ಸ್ಕೂಲ್ ರಸ್ತೆವರೆಗೆ ದಕ್ಷಿಣ ಭಾಗದ ಮನೆಗಳು, ಕೇಶವಾ ಸ್ಕೂಲ್ ರಸ್ತೆಯಿಂದ ಗಾಂಧಿಪೇಟೆಯ ರಸ್ತೆಯ ರಾಮ್ ಗೋಪಾಲ್ ಸರ್ಕಲ್ ವರೆಗೆ ದಕ್ಷಿಣ ಭಾಗದ ಮನೆಗಳು, ಎಕೆ ಕಾಲೋನಿಯ ದುರ್ಗಪರಮೇಶ್ವರಿ ದೇವಸ್ಥಾನ, ರೇಣುಕಾ ಯಲ್ಲಮ್ಮ ದೇವಸ್ಥಾನ, ಹಟ್ಟಿ ಮರಿಯಮ್ಮ ದೇವಸ್ಥಾನ. ಜಬೀ ಸಾಬರ ಮನೆ ಬೀದಿ. ಮೊಟ್ಟೆ ಖಲಂದರಾಬ್ ಮನೆ ಬೀದಿಯ ದಕ್ಷಿಣ ಭಾಗ.</p> | ಪರಿಶಿಷ್ಟ ಜಾತಿ |
| 13 | ವಾರ್ಡ್ ನಂ 13 | <p>ಪೂರ್ವ: ಎಡಿ ಕಾಲೋನಿ ಬೀದಿಯ ಪಶ್ಚಿಮಭಾಗ ಹಾಗೂ ಶಿವರಾಮಣ್ಣನ ಬೀದಿ ಪಶ್ಚಿಮಭಾಗ.</p> <p>ಪಶ್ಚಿಮ: ಎನ್.ಹೆಚ್.150/ಎ(ಹಿರಿಯೂರು ರಸ್ತೆ).</p> <p>ಉತ್ತರ: ಬ್ರಾಹ್ಮಣರ ಬೀದಿ ದಕ್ಷಿಣ ಭಾಗ.</p> <p>ದಕ್ಷಿಣ: ಎನ್.ಹೆಚ್.234 ರಸ್ತೆಯ ಉತ್ತರದ ಭಾಗ.</p> <p>ಬ್ರಾಹ್ಮಣರ ಬೀದಿಯ ದಕ್ಷಿಣ ಭಾಗದ ಮನೆಗಳು, ಕೆಂಚಾಂಬ ದೇವಸ್ಥಾನದ ರಸ್ತೆಯ ಪಶ್ಚಿಮ ಭಾಗದ ಮನೆಗಳು, ಶಿವರಾಮಣ್ಣನ ಮನೆ ಸೇರಿದಂತೆ ಪಶ್ಚಿಮಭಾಗದ ಮನೆಗಳು, ದುರ್ಗಮ್ಮನ ದೇವಸ್ಥಾನ ರಸ್ತೆಯ ದಕ್ಷಿಣ ಭಾಗದ ಮನೆಗಳು, ಎನ್.ಹೆಚ್.234 ರಸ್ತೆಯ ಉತ್ತರ ಭಾಗದ ಮನೆಗಳು, ಎನ್.ಹೆಚ್.150/ಎ ಯ ಪೂರ್ವ ಭಾಗದ ಮನೆಗಳು, ಬೀರದೇವರ ದೇವಸ್ಥಾನ, ರೇವಣಸಿದ್ಧೇಶ್ವರ ಮಠ, ಹುಳಿಯಾರಮ್ಮನ ದೇವಸ್ಥಾನ, ದುರ್ಗಪರಮೇಶ್ವರಿ ದೇವಸ್ಥಾನ, ರಾಮ ಮಂದಿರ, ಶಿರಾ ಟೌನ್ ಕೋ-ಆಪರೇಟೀವ್ ಬ್ಯಾಂಕ್, ಸರ್ಕಾರಿ ಆಸ್ಪತ್ರೆ, ದುರ್ಗಮ್ಮನ ಗುಡಿ ಬೀದಿ, ಎಡಿಕಾಲೋನಿ, ಕೋಟೇ ಬೀದಿ ಸಣ್ಣದುರ್ಗಮ್ಮನ ದೇವಸ್ಥಾನ, ಡಾ/ರಾಜ್‌ಕುಮಾರ್ ರಸ್ತೆ. ಬಿಸಿಎಂ</p> | ಸಾಮಾನ್ಯ (ಮಹಿಳೆ) |

| | | | |
|----|--------------|---|-----------------|
| | | ಹಾಸ್ಟೆಲ್, ಕೃಷಿ ಇಲಾಖೆ, ಅಂಬೇಡ್ಕರ್ ಭವನ, ಗಾಂಧಿ ಭವನ, ಕೆಇಬಿ ವಸತಿ ಗೃಹಗಳು, ಸರ್ಕಾರಿ ಆಸ್ಪತ್ರೆ ವಸತಿ ಗೃಹಗಳು, ಸಂವದನ ನರ್ಸಿಂಗ್ ಹೋಂ, ಎಂಪಿಎಸ್, ಹಾಗೂ ಹೆಚ್‌ಪಿಜಿಎಸ್ ಶಾಲೆ, ಬಾಲಕಿಯರ ಪದವಿ ಪೂರ್ವ ಕಾಲೇಜು. | |
| 14 | ವಾರ್ಡ್ ನಂ 14 | <p>ಪೂರ್ವ: ಕೇಶವಾ ಸ್ಕೂಲ್ ರಸ್ತೆ.</p> <p>ಪಶ್ಚಿಮ: ಆಚಾರ್ ಬೀದಿಯ ಶಿವರಾಮಣ್ಣನ ಮನೆ ರಸ್ತೆಯ ಪೂರ್ವ ಭಾಗ.</p> <p>ಉತ್ತರ: ಸರ್ಕಾರಿ ಆಸ್ಪತ್ರೆಯ ರಸ್ತೆ, ಲಿಂಗಾಯಿತರ ಬೀದಿ ಮತ್ತು ಉರ್ದು ಸ್ಕೂಲ್ ರಸ್ತೆ.</p> <p>ದಕ್ಷಿಣ: ದುರ್ಗಮ್ಮನ ಗುಡಿ ಬೀದಿ ರಸ್ತೆಯ ಉತ್ತರ ಭಾಗ.</p> <p>ಲಕ್ಷ್ಮಿ ದೇವಸ್ಥಾನದಿಂದ ಲಿಂಗಾಯಿತರ ಬೀದಿಯ ದಕ್ಷಿಣ ಭಾಗ, ದುರ್ಗಮ್ಮನ ಗುಡಿ ಬೀದಿ ರಸ್ತೆಯ ಉತ್ತರ ಭಾಗದ ಮನೆಗಳು ಹಾಗೂ ಕೇಶವಾ ಸ್ಕೂಲ್ ರಸ್ತೆಯವರೆಗೆ ಪಶ್ಚಿಮ ಭಾಗದ ಮನೆಗಳು, ಶಿವರಾಮಯ್ಯನ ಮನೆಯ ಮುಂಭಾಗದ ರಸ್ತೆಯ ಪೂರ್ವಭಾಗದ ಮನೆಗಳು. ಲಕ್ಷ್ಮಿ ದೇವಸ್ಥಾನ ಬೀದಿಯ ಉತ್ತರದ ಕಡೆ ಉರ್ದು ಸ್ಕೂಲ್ ರಸ್ತೆಯ ದಕ್ಷಿಣದ ಕಡೆ ಕೇಶವಾ ಸ್ಕೂಲ್ ರಸ್ತೆಯ ಪಶ್ಚಿಮ ಭಾಗದ ಮನೆಗಳು, ಕೇಶವಾ ಸ್ಕೂಲ್, ಶಾದಿ ಮಹಲ್, ಟಿಪ್ಪು ಭವನ, ಬನಶಂಕರಿ ದೇವಸ್ಥಾನ.</p> | ಹಿಂದುಳಿದ ವರ್ಗ-ಎ |
| 15 | ವಾರ್ಡ್ ನಂ 15 | <p>ಪೂರ್ವ: ಲಕ್ಷ್ಮಿ ದೇವರ ದೇವಸ್ಥಾನದ ರಸ್ತೆ.</p> <p>ಪಶ್ಚಿಮ: ಎನ್.ಹೆಚ್.150/ಎ ರಸ್ತೆ (ಹಿರಿಯೂರು ರಸ್ತೆ).</p> <p>ಉತ್ತರ: ಹುಳಿಯಾರು ಅಮಾನಿಕೆರೆ</p> <p>ದಕ್ಷಿಣ: 150(ಎ) ರಸ್ತೆಯಿಂದ ಪೂರ್ವದ ಕಡೆ ಬ್ರಾಹ್ಮಣರ ಬೀದಿ ರಸ್ತೆಯ ಉತ್ತರಭಾಗ, ಸರ್ಕಾರಿ ಆಸ್ಪತ್ರೆ ರಸ್ತೆಯ ಉತ್ತರ ಭಾಗ ಹಾಗೂ ಉರ್ದು ಸ್ಕೂಲ್ ರಸ್ತೆಯ ಉತ್ತರ ಭಾಗ</p> <p>ಗಾಂದಿಪೇಟೆ ರಸ್ತೆಯ ಉತ್ತರ ಹಾಗೂ ದಕ್ಷಿಣ ಭಾಗದ ಮನೆಗಳು ಹಾಗೂ ಶನಿದೇವರ ದೇವಸ್ಥಾನದವರೆಗೆ, ಸಿದ್ಧಪ್ಪ ಶೇಟ್ಟರ ಮನೆ ಸೇರಿದಂತೆ ಪೂರ್ವ ಭಾಗದ ಮತ್ತು ಪಶ್ಚಿಮ ಭಾಗದ ಮನೆಗಳು, ಕೆಂಚಾಂಭ ದೇವಸ್ಥಾನ ಬೀದಿಯ ಪೂರ್ವ ಹಾಗೂ ಪಶ್ಚಿಮ ಭಾಗದ ಮನೆಗಳು, ಆಸ್ಪತ್ರೆ ರಸ್ತೆಯ ಲಕ್ಷ್ಮಿ ದೇವಸ್ಥಾನದವರೆಗೆ ಉತ್ತರ ಭಾಗದ ಮನೆಗಳು, ಗಾಂದಿಪೇಟೆ, ಶನಿದೇವರ ದೇವಸ್ಥಾನ, ಯೋಗಿ ನಾರಾಯಣ ಐಟಿಐ ಕಾಲೇಜು, ಬಿಸಿಎಂ ಹಾಸ್ಟೆಲ್, ಭಗಿರಥ ಸಮುದಾಯ ಭವನ, ಉಣ್ಣೆ ಬಸವಣ್ಣನ ದೇವಸ್ಥಾನ, ಗಣೇಶನ ದೇವಸ್ಥಾನ, ಅಯ್ಯಪ್ಪ ಸ್ವಾಮಿ ದೇವಸ್ಥಾನ, ವೀರಬದ್ರೇಶ್ವರ ಸ್ವಾಮಿ ದೇವಸ್ಥಾನ, ವಿರಕ್ತ ಮಠ, ಪರಿಫ್ ಮೊಹಲ್ಲಾ, ಉರ್ದು ಪ್ರಾಥಮಿಕ ಹಾಗೂ ಪ್ರೌಢಶಾಲೆ, ಕೆಂಚಾಂಭ ದೇವಸ್ಥಾನದ ರಸ್ತೆಯ ಪೂರ್ವ ಹಾಗೂ ಪಶ್ಚಿಮ ಭಾಗದ ಮನೆಗಳು, ಬ್ರಾಹ್ಮಣರ ಬೀದಿ ಉತ್ತರ ಭಾಗದ ಮನೆಗಳು, ಹುಳಿಯಾರಮ್ಮನ ದೇವಸ್ಥಾನ, ರಂಗನಾಥ ಸ್ವಾಮಿ ದೇವಸ್ಥಾನ, ಬಸ್ ನಿಲ್ದಾಣ, ಜಾಮಿಯಾ ಮಸೀದಿ, ಎಣ್ಣೆ ಮಿಲ್, ರೋಟರಿ ಭಾಲಭವನ, ಎನ್ ಹೆಚ್ 150(ಎ) ಹಿರಿಯೂರು ರಸ್ತೆ.</p> | ಸಾಮಾನ್ಯ (ಮಹಿಳೆ) |

| | | | |
|----|-----------------|--|--------------------|
| 16 | ವಾರ್ಡ್ ನಂ 16 | ಪೂರ್ವ: ಎನ್ ಹೆಚ್ 150(ಎ) ಹಿರಿಯೂರು ರಸ್ತೆ ಪಶ್ಚಿಮ: ಹುಳಿಯೂರು ಕೆರೆ ಉತ್ತರ: ಹುಳಿಯೂರು ಕೆರೆ ದಕ್ಷಿಣ: ವಾಸವಿ ಸ್ಕೂಲ್ ರಸ್ತೆಯ ಉತ್ತರ ಭಾಗ ಶಂಕರಾಪುರ ರಸ್ತೆಯ ಉತ್ತರ ಹಾಗೂ ದಕ್ಷಿಣ ಭಾಗದ ಮನೆಗಳು, ವಾಸವಿ ಸ್ಕೂಲ್ ರಸ್ತೆಯ ಉತ್ತರ ಭಾಗದ ಮನೆಗಳು, ವಾಸವಿ ಸ್ಕೂಲ್ ಎನ್ ಹೆಚ್ 150(ಎ) ರಸ್ತೆ, ಶಾಮಿಲ್, ಸವಿತಾ ಸಮಾಜದ ಭವನ. | ಸಾಮಾನ್ಯ (ಮಹಿಳೆ) |
|----|-----------------|--|--------------------|

(ಎ. ವಿಜಯಕುಮಾರ್)
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ